

Date: August 14, 2025

To,
BSE Limited,
20th Floor, P.J. Towers,
Dalal Street,
Mumbai - 400001.
BSE Scrip Code: 544449

National Stock Exchange of India Limited
Exchange Plaza, C-1, Block G,
Bandra Kurla Complex, Bandra (E),
Mumbai – 400 051
NSE Scrip Symbol: ANTHEM

Subject: Newspaper Advertisement – Unaudited Consolidated and Standalone Financial Results for the Quarter ended June 30, 2025

Dear Sir/Ma'am

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed herewith the copies of the newspaper advertisement pertaining to the Unaudited Consolidated and Standalone Financial Results of the Company for the quarter ended 30th June 2025, published on August 14, 2025 in following newspapers:

1. Financial Express (English Edition)
2. Vishwavani (Kannada Edition)

We request you to kindly take the same on record.

Thanking you,

Yours truly,
For Anthem Biosciences Limited
(Formerly known as Anthem Biosciences Private Limited)

Divya Prasad
Company Secretary & Compliance Officer
Membership No: A41438

TATA POWER
The Tata Power Company Limited
(Mundra Thermal Power Station - UMPP)
Tunda Vadh Road, Tunda Village, Mundra, Kutch, Gujarat
Reg. Office: Bombay House, 24 Homi Modi Street, Mumbai - 400 001

NOTICE INVITING EXPRESSION OF INTEREST

The Tata Power Company Limited hereby invites Expression of Interest (EOI) from eligible bidders for the following requirement:

- Supply & Installation of UPVC piping system and FRP storage Tank at ICHS Pump House (Ref.: 4100051989)
- Procurement of Aluminium enclosure for various size of Panel (REF: 4100052135)
- Supply, Installation and commissioning of Lead acid battery banks (REF: 4100052136)
- Services for Salvaging of burner tips for 830 MW Boiler of Tata Power, Mundra Ref 4100052194
- Supply of multipurpose fire tender (Cap 19 Ton) of Tata Power, Mundra Ref 4100052196

For prequalification requirements, tender fee, bid security etc., please visit Tender section of our website (URL: <https://www.tatapower.com/tender/tenders-listing>) and refer detailed Tender Notice for subject tender. Eligible bidders willing to participate in this tender may submit their Expression of Interest along with the Tender Fee latest by 25/08/2025.

URJA GLOBAL LIMITED
Regd. Office: 487/63, 1st floor, National Market, Peeragarhi, New Delhi - 110087 | CIN: L67120DL1992PLC048983
Website: www.urjaglobal.in | Email: info@urjaglobal.in
Ph. No. 11-25279143

Opening of Special Window for Re-lodgement of Transfer Requests of Physical Shares

Pursuant to SEBI Circular no. SEBI/HO/MIRSD/MIRSD-PoD/P/CIR/2025/97 dated July 02, 2025, a special window has been opened for a period of six months, from July 07, 2025 to January 06, 2026 for re-lodgement of transfer requests of physical shares which were originally lodged prior to April 01, 2019 but were returned/ rejected/ not unattended due to deficiencies in the documents/process/otherwise. All eligible requests during this period shall be processed in dematerialised mode only.

All transfer requests duly rectified and re-lodged during the aforesaid period will be processed through the transfer-cum-demat mode, i.e., the shares will be issued only in dematerialised form after transfer. The lodger(s) must have a demat account and provide the Client Master List (CML) along with the transfer documents, share certificate(s) and other necessary document(s) while lodging the documents for transfer with our RTA.

Shareholders who meet the above criteria and wish to avail the opportunity, are requested to contact our Registrar and Share Transfer Agent, M/s Alankit Assignment Limited at rta@alankit.com, contact No. 011-42541234, Address: 4E/2, Alankit House, Jhandewalan Extension, New Delhi 110055.

For URJA GLOBAL LIMITED
Sd/-
MOHAN JAGDISH AGARWAL
Managing Director
DIN: 07627568

Date: August 13, 2025
Place: New Delhi

Anthem BioSciences
ANTHEM BIOSCIENCES LIMITED

CIN: U24233KA2006PLC039703
Regd Office: No.49, F1 & F2, Canara Bank Road, Bommasandra Industrial Area, Phase I, Bommasandra, Bengaluru - 560 099
Tel: +91 080 6672 4000 | Email: investors.abl@anthembio.com | Website: www.anthembio.com

EXTRACT OF THE UNAUDITED FINANCIAL RESULTS FOR THE QUARTER ENDED JUNE 30, 2025

(Amt in INR Mn)

Particulars	Consolidated Financial Results			
	Quarter ended		Year ended	
	June 30, 2025	June 30, 2024	March 31, 2025	March 31, 2024
Total Income from operations	5,402.09	3,385.94	18,445.53	14,193.70
Net profit for the period (Attributable to owners of the company) (before tax, exceptional and/or extraordinary items)	1,862.48	1,179.76	6,568.68	4,773.18
Net profit for the period before tax (Attributable to owners of the company) (after exceptional and/or extraordinary items)	1,862.48	1,179.76	6,568.68	4,773.18
Net profit for the period after tax (after exceptional and/or extraordinary items)	1,357.91	823.79	4,512.59	3,673.10
Total comprehensive income for the period [comprising profit for the period (after tax) and Other Comprehensive Income (after tax)]	1,373.18	821.91	4,508.63	3,670.62
Equity share capital	1,123.22	1,118.15	1,118.15	1,118.15
Other Equity (excluding revaluation reserve) as at June 30, 2025	24,657.77	18,950.30	22,980.48	18,128.39
Earnings per share (nominal value of share Rs.2) (Not annualised)				
Basic (Rs):	2.43	1.47	8.07	6.47
Diluted (Rs):	2.42	1.47	8.04	6.47

(Amt in INR Mn)

Particulars	Standalone Financial Results			
	Quarter ended		Year ended	
	June 30, 2025	June 30, 2024	March 31, 2025	March 31, 2024
Total Income from operations	5,380.11	3,385.39	18,406.49	14,175.39
Net profit for the period (Attributable to owners of the company) (before tax, exceptional and/or extraordinary items)	1,989.38	1,217.06	7,114.23	4,847.73
Net profit for the period before tax (Attributable to owners of the company) (after exceptional and/or extraordinary items)	1,989.38	1,217.06	7,114.23	4,847.73
Net profit for the period after tax (after exceptional and/or extraordinary items)	1,483.40	853.36	5,061.88	3,747.81
Total comprehensive income for the period [comprising profit for the period (after tax) and Other Comprehensive Income (after tax)]	1,498.43	851.47	5,057.91	3,745.33
Equity share capital	1,123.22	1,118.15	1,118.15	1,118.15
Other Equity (excluding revaluation reserve) as at June 30, 2025	25,416.35	19,064.07	23,613.97	18,212.59
Earnings per share (nominal value of share Rs.2) (Not annualised)				
Basic (Rs):	2.65	1.53	9.05	6.61
Diluted (Rs):	2.64	1.53	9.01	6.61

Notes:

- The above results for the quarter and year ended June 30, 2025, of the Company have been reviewed and recommended by the Audit Committee and approved by the Board of Directors of the Company at their meeting held on August 13, 2025.
- The full format of the quarter and year ended financial results along with the limited review report of the Statutory Auditors thereon are available on <https://www.anthembio.com/investors>

Place: Bangalore
Date: August 14, 2025

For ANTHEM BIOSCIENCES LIMITED
Sd/-
Ajay Bhardwaj
Managing Director & CEO
(DIN 00333704)

Adfactors 451/25

Nazara Technologies Limited
CIN: L72900MH1999PLC122970
Regd. Office: 51-54, Maker Chambers 3, Nariman Point, Mumbai - 400021
Tel.: +91-22-40330800, Fax: +91-22-22810606, Email: investors@nazara.com, Website: www.nazara.com

EXTRACT FROM THE UN-AUDITED CONSOLIDATED AND STANDALONE FINANCIAL RESULTS OF NAZARA TECHNOLOGIES LIMITED FOR THE QUARTER ENDED JUNE 30, 2025

(₹ in Lakhs)

Sr. No.	Particulars	CONSOLIDATED				STANDALONE			
		Quarter Ended		Year to date		Quarter Ended		Year to date	
		30-06-2025	31-03-2025	30-06-2024	31-03-2025	30-06-2025	31-03-2025	30-06-2024	31-03-2025
		Unaudited	Audited Refer No.3	Unaudited	Audited	Unaudited	Audited Refer No.3	Unaudited	Audited
1	Total Income from Operations	57,587	53,891	27,565	1,71,544	4,652	2,694	2,703	10,086
2	Net Profit/(Loss) for the period (before Tax, Exceptional and/or Extraordinary items)	3,062	574	3,403	7,787	1,883	637	1,230	3,175
3	Net Profit/(Loss) for the period after tax (after Exceptional and/or Extraordinary items)	5,134	407	2,362	5,096	2,761	404	963	2,804
4	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	8,036	664	2,164	5,586	2,768	397	959	2,780
5	Equity Share Capital (Face Value of ₹ 4/- each)	3,705	3,505	3,062	3,505	3,705	3,505	3,062	3,505
6	Reserves (excluding Revaluation Reserve) as shown in the Audited Balance Sheet of the previous year				2,82,800				2,64,608
7	Earnings Per Share (of ₹ 4/- each) (for continuing and discontinued operations)								
	Basic (in ₹):	7.73	(0.22)	2.96	9.47	3.12	0.41	1.26	3.50
	Diluted (in ₹):	7.73	(0.22)	2.96	9.47	3.12	0.41	1.26	3.50

Notes:

- The Un-audited Financial Result for the quarter ended June 30, 2025 have been reviewed by the Audit Committee and thereafter approved by the Board of Directors at the meeting held on August 12, 2025. The Statutory Auditors of the Company have carried out "Limited Review" of the above results as per Regulation 33 of the SEBI (LODR) Regulations, 2015
- The above is an extract of the detailed format of quarterly financial Results filed with the Stock Exchanges under Regulation 33 of the SEBI (LODR) Regulations, 2015. The full format of the quarterly results are available on the Stock Exchange website (i.e. www.bseindia.com and www.nseindia.com) and on the Company's website (i.e. www.nazara.com)
- The figures of the quarter ended March 31, 2025 represent the balancing figures between audited figures in respect of the full financial year ended March 31, 2025 and the unaudited published year-to-date figures upto December 31, 2024 which were subjected to limited review.
- The Board of Directors in its meeting held on August 12, 2025 has approved, subject to shareholder's approval, the sub-division of the face value of shares from ₹ 4/- to ₹ 2/- fully paid equity shares, and the issue of 1 fully paid bonus equity shares of face value ₹ 2/- for every 1 fully paid equity share of face value ₹ 2/-.

For and on behalf of the Board of Directors of Nazara Technologies Limited
Sd/-
Nitish Mittersain
Jt. Managing Director & CEO
DIN: 02347434

Place: Mumbai
Date: August 13, 2025

Adfactors 375/25

NYKAA
FSN E-COMMERCE VENTURES LIMITED

CIN: L52600MH2012PLC230136
Regd. Office: 104, Vasan Udyog Bhavan, Sun Mill compound, Tulsi Pipe Road, Lower Parel, Mumbai-400013.
Email ID: investor-relation@nykaa.com

EXTRACT OF CONSOLIDATED UNAUDITED FINANCIAL RESULTS FOR THE QUARTER ENDED JUNE 30, 2025

(₹ in crore, except per share data)

Sr. No.	Particulars	Quarter ended		Year ended	
		June 30, 2025	March 31, 2025	June 30, 2024	March 31, 2025
		(Unaudited)	(Audited)	(Unaudited)	(Audited)
1	Total Income	2,164.27	2,070.71	1,753.44	7,977.08
2	Profit before tax	43.71	39.55	22.08	127.45
3	Profit after tax	24.47	19.05	14.24	73.70
4	Share in loss of associate	-	-	(0.60)	(1.63)
5	Profit for the period	24.47	19.05	13.64	72.07
6	Total Comprehensive Income	24.59	16.89	13.64	67.76
7	Paid-up equity share capital Face value (In ₹)	1.00	1.00	1.00	1.00
8	Other Equity as shown in the Audited Balance sheet of previous year				1,015.35
9	Earnings per equity share of face value of ₹ 1/- each (not annualised)				
	Basic (In ₹)	0.08	0.07	0.03	0.23
	Diluted (In ₹)	0.08	0.07	0.03	0.23

Notes:

- The above is an extract of the detailed format of financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites (www.bseindia.com and www.nseindia.com) and on company's website (www.nykaa.com).
- Financial results of FSN E-Commerce Ventures Limited (standalone):

(₹ in crore)

Sr. No.	Particulars	Quarter ended		Year ended	
		June 30, 2025	March 31, 2025	June 30, 2024	March 31, 2025
		(Unaudited)	(Audited)	(Unaudited)	(Audited)
1	Total Income	121.93	125.91	142.01	577.28
2	Profit before tax	17.44	20.20	23.93	97.29
3	Profit after tax	12.92	14.62	42.23	97.36

- The above financial results have been reviewed and recommended by the Audit Committee and have been approved and taken on record by the Board of Directors at its meeting held on August 12, 2025.
- The review as required under Regulation 33 of the SEBI (Listing Obligations and Disclosure Requirements) Regulations, 2015 has been completed by the statutory auditors of the Company for the quarter ended June 30, 2025.
- The above is an extract of the detailed format of financial results filed with the Stock exchanges under Regulation 33 of SEBI (Listing Obligations and Disclosure Requirements), Regulations, 2015. The full format of the quarter ended June 30, 2025 are available on the Company's website at <https://www.nykaa.com/media/wysiwyg/uiTools/2025-8/outcome-of-board-meeting-on-financial-results-q1-fy-26.pdf> as well as on the website of the National Stock Exchange of India Limited and BSE Limited at www.nseindia.com and www.bseindia.com respectively. The same can be accessed by scanning the QR code provided below.

For and on behalf of Board of Directors of FSN E-Commerce Ventures Limited
Falguni Nayar
Executive Chairperson, CEO and Managing Director

Place: Mumbai
Date: August 12, 2025

Adfactors 376/25

SUPRIYA LIFESCIENCE LIMITED
CIN No: L51900MH2008PLC180452
207/208, Udyog Bhavan, Sonawala Road, Goregaon (East), Mumbai - 400063.
Tel No.: +91 22 40332727; E-mail: cs@supriyalifescience.com; Website: www.supriyalifescience.com

STATEMENT OF STANDALONE UNAUDITED FINANCIAL RESULTS FOR THE QUARTER ENDED JUNE 30, 2025

(₹ In million)

Sr. No.	Particulars	Quarter ended	Quarter ended	Quarter ended	Year ended
		30-06-2025	31-03-2025	30-06-2024	31-03-2025
		Unaudited	Audited	Unaudited	Audited
1	Total revenue from Operations	1,450.74	1,841.09	1,606.26	6,964.85
2	Net Profit/(Loss) for the period (before Tax, Exceptional)	474.12	640.61	597.74	2,484.80
3	Net Profit/(Loss) for the period before Tax, (after Exceptional)	474.12	640.61	597.74	2,484.80
4	Net Profit/(Loss) for the period after Tax (after Exceptional)	347.90	503.82	446.44	1,879.58
5	Total Comprehensive income for the period (comprising Profit/(Loss) for the period (after Tax) and Other Comprehensive Income (after tax)	345.75	504.69	445.88	1,878.33
6	Equity Share capital	160.97	160.97	160.97	160.97
7	Other Equity	10,152.39	9,806.63	8,438.58	9,806.63
8	Earning per share (of ₹2/- each) (not annualized)				
	1. Basic	4.32	6.29	5.54	23.35
	2. Diluted	4.32	6.29	5.54	23.35

Notes:

- The Financial Results have been reviewed by the Audit Committee and approved by the Board of Directors at its meeting held on August 13, 2025. The Auditors of the Company have carried out limited review of the Unaudited Financial Results for the Quarter ended June 30, 2025.
- The above is an extract of the detailed format of Quarterly Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites (www.bseindia.com), (www.nseindia.com) and Company's website (www.supriyalifescience.com)

Place: Mumbai
Date: August 13, 2025

For Supriya Lifescience Limited
Sd/-
Dr. Satish Waman Wagh
Chairman and Whole Time Director
DIN: 01456982

Sustainability. Growth. Profitability.

Adfactors 384/25

ಗವಿಸಿದಪು ಹತ್ತೆ ಪ್ರಕರಣ: 50 ಲಕ್ಷ ಪರಿಹಾರ, ಕುಟುಂಬ ಸದಸ್ಯರಿಗೆ ನೌಕರಿ ಕೊಡಲು ವಿಜಯೇಂದ್ರ ಒತ್ತಾಯ

ಎನ್‌ಐಎ ತನಿಖೆಗೆ ಆಗ್ರಹ



ಗವಿಸಿದ್ದನ್ನು ನಾಯಕ ಕೊಲೆ ಪ್ರಕರಣ ಎನ್‌ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿ-ಜೆಡಿಎಸ್ ನಿಯೋಗ ರಾಜ್ಯ ಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

[illegible]

ಸದರದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಮಾಜಿ ಸಚಿವ ಶ್ರೀ ರಾಮಯ್ಯ, ರಾಮ ಗೌಡ, ಭೀಮನಗರ ನಾಯಕ, ಜನಾದೇವ ರೆಡ್ಡಿ ಸಂತ್ರಸ್ತನು. ಕುಟುಂಬವಿದರನ್ನು ನೋಟ ಮಾಡಿದ್ದಾರೆ. ಇದಕ್ಕೆ ಕಾನೂನುಬಾಹಿರವಾಗಿ ಈ ಕಾನೂನು ಸರಕಾರದ ಬಗ್ಗೆ ವಿರೋಧ ಎತ್ತಾನ್ಮೆ. ಇದರಲ್ಲಿ ಮಂಗಳೂರು ಸಚಿವರಾದ ಸರಣಿ ಕಣಿಗನು ಮನೆಯಲ್ಲಿರುತ್ತೆ. ಒಗಗಲಿ ರಾಜ್ಯ ನಾಯಕರು ಭೇಟಿ ಮಾಡಿದ್ದು, ಸರಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದೇವೆ. ಇದರಲ್ಲಿ ಮುತುಕರು ಬಿಡಿಸಿ, ಕಾನೂನು ಲಘೂ ಡಿಟೋರಿ ಕಾಯ್ದೆ ಕಡೆಗಣ್ಣು ಇರುತ್ತೆ. ಚೇರ ಪಕ್ಕದಲ್ಲಿ ಒಂದೂ ಕಾರ್ಯಕ್ರಮ ಇರಲಾರದು ಎಂಬುದನ್ನಿಲ್ಲ. ಇದು ಬಜೆಟ್ ಗಂಭೀರವಾದ ವಿಚಾರ. ಇಡೀ ರಾಜ್ಯದಲ್ಲಿ ಮಾತ್ರವಲ್ಲದೆ ಇತರದಲ್ಲಿಯೆ ಸಂಭವಿಸಿದ. ಇದಕ್ಕಾಗಿ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಡ ಹೇರಿರುವುದಾಗಿ ತಿಳಿದುದು.

ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ-ಜೆಡಿಎಸ್ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.



ಹಿಂದೂ ಪರ ಕಾರ್ಯಕರ್ತರ ಹತ್ಯೆ ಆದಾಗ ಗೃಹ ಸಚಿವರು, ನನಗೆ ಗೊತ್ತಿಲ್ಲ. ನನಗೆ ಮಾಹಿತಿ ಇಲ್ಲ. ಇದು ಆಗಬಾರದಿತ್ತು ಎಂಬ ಐನು ಮಾತನ್ನು ಉತ್ತರ ನೀಡುತ್ತಾರೆ. ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಈ ಸರಕಾರ ನಮ್ಮ ಭಾಗದಲ್ಲಿ ದ್ವೇಷ ಬೆಳೆಸುವ ಕೆಲಸ ಮಾಡುತ್ತಿದೆ. ಮುಸ್ಲಿಂ ಹುಡುಗಿಯೊಬ್ಬಳನ್ನು ಪಿ.ಆರ್.ಐ ಮಾಡಿದ ಕಾರಾಂಕೆ ಗಮಿಸಿದ್ದೇವೆ ನಾಯಕ ರೋಷಿ.ಆರ್.ಐ ಮಾಡಬಾರದು.

- ಶ್ರೀರಾಮುಲು ಮಾಜಿ ಶಾಸಕ

- ಶ್ರೀರಾಮುಲು ಮಾಜಿ ಶಾಸಕ

ಇನ್ನೊಂದು ವಾರ ಭಾರೀ ಮಳೆ

ಬೆಂಗಳೂರು: ಬಂಗಾಳೀಕರಣದಲ್ಲಿ ಚಂಡಮಾರುತ ಹಾಗೂ ವಾಯುಭಾರ ಮಹತ್ವದಿಂದಾಗಿ ರಾಷ್ಟ್ರಾದ್ಯಂತ ಧಾರಾಧಾರಿ ಮಳೆ ಮುಂದುವರಿಯಲಿದೆ ಎಂದ ಪರಿಶೋಧನೆ ಇಲಾಖೆ ಮನಗೂಡಿಸಿ ನೀಡಿದೆ. ನಗರದ ವಿವಿಧ ಭಾಗಗಳಲ್ಲಿ ಮೊದಲ ದಿನಗಳಿಂದ ಮಳೆ ಮುಂದುವರಿದಿದ್ದು, ಕೆಲವು ತಗ್ಗು ಪ್ರದೇಶಗಳ ಭೇರಿ ಮಳೆಯಿಂದ ಜಲಾವೃತವಾಗಿದೆ. ಚಂಡಮಾರುತದ ಪರಿಣಾಮ ರಾಜ್ಯದ ಮೇಲಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಾರು ಗುರುಪ್ರಾಚಾರ ಭಾಗ ಮಳೆಯಿಂದ ಸಾಫತ್ಯವಾಗಿದ್ದು, ಆಗಸ್ಟ್ 15 ರವರೆಗೆ ಈ ರೀತಿ ಉತ್ತರ ಒಳಗಾಡಿನಲ್ಲಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಯೆಲ್ಲೋ ಅಲೆಕ್ಸೆಸ್ ಫೋಟೋನಾಲಿಗೆ, ಚಂಡಮಾರುತ ಪ್ರಭಾವ ಹಾಗೂ ವಾಯುಭಾರ ಮಹತ್ವ ಫೋಟೋನಾಲಿಗೆ ಕರ್ನಾಟಕಪುಸ್ತಕ ನಿರ್ದೇಶಕ ದಕ್ಷಿಣ ಭಾರತದ ವಿವಿಧ ಭಾಗದಲ್ಲಿ ಮಳೆ ಅರ್ಥೈಸಿ ಮುಂದುವರಿದಿದ್ದು, ಬಂಗಾಳೀಕರಣದ ಪ್ರಕ್ರಮ-ಮಧ್ಯ ಕಾಲಕ್ಕೆ ಅಕ್ಕ ಹೊರಿದುಕೊಂಡಿರುವ ಮಳೆಯನ್ನು ಭಾಗದಲ್ಲಿ ವಾಯುಭಾರ ಮಹತ್ವ, ಶಿವಿಮೆ ತೀವ್ರತೆ ಎದುರಲಾಗಿದೆ.

ಯೆಲ್ಲೋ ಅಲೆಕ್ಸೆಸ್: ಉ.ಕನ್ನಡ, ಉಡುಪಿ, ದ.ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಭಾರತದ ಗದಗ, ಮಾನ್ಯ, ಕುಮಟರ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾ., ಬೆಂ. ನಗರ, ಚಾಮರಾಜನಗರ, ಚಿಕ್ಕೋಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಜಿಲ್ಲೆಗಳ 19ರವರೆಗೆ ಯೆಲ್ಲೋ ಅಲೆಕ್ಸೆಸ್ ಫೋಟೋನಾಲಿಗೆ.

ಮುಖ್ಯಮಂತ್ರಿ ರಾಜೀನಾಮೆಗೆ


ಬಿ.ಶ್ರೀರಾಮುಲು ಆಗ್ರಹ

ಮಾಜಿ ಸಚಿವ ಬಿ.ಶ್ರೀರಾಮಮೂರ್ತಿ ಮಾತನಾಡಿ, ಬೀದರ, ಕಲಬುರಗಿ, ದ್ರಾವಿಡರೂರ, ಬಳ್ಳಾರಿ, ಕೊಪ್ಪಳದ ಜನತೆ ಚಾಚ್ಚಿತ್ತೆಂತನಾಗಿ ಎಲ್ಲರನ್ನೂ ಹಾಕಿಕೊಂಡವರು. ಈ ಗ್ರಾಮದ ಸರಕಾರ ಬಂದ ಬಳಿಕ ಬದವರ, ಹಿಂದೂಸರ ಕಾರ್ಯಕರ್ತರ ಪ್ರಾಣಕ್ಕೆ ಗ್ರಾಮದ ಅಲ್ಲದ ಪ್ರಜೆಶ್ರೀ ಬಂದಿದೆ ಎಂದು ಟೀಕಿಸಿದರು. ಈ ವಡ್ಡೆ ಹೆಣ್ಣಿನಲ್ಲಿ ಗುಪ್ತಚರ ಅಲಾಪಿ ಜನಾಪಾಲ ಎಂದಿತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಿದಳು. ಗುಪ್ತಚರ ಅಲಾಪಿ ವಿಪಲತೆಗೆ ಮುಖ್ಯಮಂತ್ರಿಗಳೇ ಹೊಣೆಗಾರರು. ಕಾಂಗ್ರೆಸ್ ಸರ್ಕಾರ ನಿಜ್ಜೆ ಮಾತನಾಡುವುದು ಎಂದು ಪ್ರಶ್ನಿಸಿದವರು, ಮುಖ್ಯಮಂತ್ರಿಗಳೇ ಕುರ್ಚಿ ಬೀದರವೆತ್ತವರು ಬಿಟ್ಟು ಬೇರೆನೂ ಮಾತನಾಡಿ ಎಂದೂ ಹೇಳಿದರು.

ಸದನದಲ್ಲಿಯೂ ಗದಲ

ಇದೇ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಶಾಕತ್ ಬಿ.ವೈ. ದಯೇಂದ್ರ, ಮುಸ್ಲಿಂ ಧರ್ಮದ ಯುವಮಂಡಲ ಸ್ಥಾಪಿತವಾಗಿರುವ ಎಲ್ಲ ವಿದ್ಯಾರ್ಥಿಗಳು, ಹಿಂದೂ ಯೋಗಶಾಸ್ತ್ರದಲ್ಲೂ ವ್ಯಾಲಿಕ್ ಸಮುದಾಯದ ಗಮನಿಸಬೇಕೆಂಬ ಯುವಕನನ್ನು ಸ್ವಯಂ ಎಂಬ ವ್ಯಕ್ತಿ ಮುಟ್ಟಿನಿಂದ ಕೊಟ್ಟ ಕೊಲೆ ಮಾಡಿದ್ದಾನೆ. ಕೊಲೆಗೆ ಹಿಂದಿನ ದಿನ ಸ್ವಯಂ ಮತ್ತು ಹಿಡಿದುಕೊಂಡು ಇನ್ನೂರಲ್ಲಿ ಪ್ರೇಷಣೆ ಹಾಕಿದ ಪ್ರೊಲೀಸರು ಮುಖಾಂತರೆಯಾಗಿ ಆರೋಪಿಯ ವಿದ್ಯಾ ಕ್ರಮ ಕೈಗೊಂಡಿದ್ದರ ಪತ್ನಿಯನ್ನು ತಪ್ಪಿಸಬಹುದೆಂದು ಎಂದು ಹೇಳಿದರು. ಗಮನಿಸಬೇಕು ಕುಟುಂಬದಿಂದಾಗಿ ಅವರ ಕುಟುಂಬಕ್ಕೆ ಕುಟುಂಬದ 50 ಸಾವಿರ ರೂಪಾಯಿ, ಎರಡು ಎಕರೆ ಭೂಮಿ ಹಾಗೂ ಕುಟುಂಬದ ಸದಸ್ಯರಲ್ಲಿ 3 ಸಾವಿರ ಉದ್ಯೋಗ ನೀಡಬೇಕು. ಇದು ಮಹಾಶಕ್ತಿ ಮಾಡುವುದೆಂದು ನಂಬಿದವರ ಕೊಲೆಯಾಗಿದ್ದು, ಸ್ವಯಂ ಪ್ರೊಲೀಸರ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಹೀಗಾಗಿ ಎನ್‌ಎಫ್‌ಟಿ ಪಿಎಸ್‌ಸಿ ಮತ್ತು ಇತರರು ಎಂದು ಆಗ್ರಹಿಸಿದರು.

BEFORE THE HON'BLE JUDGE ADDL. CIVIL & SESSIONS JUDGE, CITY CIVIL COURTS COMPLEX, BENGALURU. [CCH-27] I.A. NO. 1/2025 P & S NO. 352/2025		
BETWEEN: 1) SMT. ASMITA SANTOSH, Wife of late Shri Santosh Kumar V. J., Aadhaar number: 9871 8958 8440 Aged about 44 Years, Residing at Cedar A Wing 1001, Godrej Woodsman Estate, Bellary Road, Hebbal, Bengaluru-560024. <div style="text-align: right; padding-right: 10px;">...PETITIONER NO. 1</div> 2) MISS VEEKSHA SUMANI, Daughter of late Shri Santosh Kumar V. J., Aged about 20 Years, Residing at Cedar A Wing 1001, Godrej Woodsman Estate, Bellary Road, Hebbal, Bengaluru-560024. <div style="text-align: right; padding-right: 10px;">...PETITIONER NO. 2</div> 3) MISS AVANTIKA JUMANI, Daughter of late Shri Santosh Kumar V. J., Aged about 10 Years (Minor), Residing at Cedar A Wing 1001, Godrej Woodsman Estate, Bellary Road, Hebbal, Bengaluru-560024 <div style="text-align: right; padding-right: 10px;">Represented by her mother and natural guardian, Smt. Asmita Santosh</div> <div style="text-align: right; padding-right: 10px;">...PETITIONER NO. 3</div> 4) SMT. MAALTI V. J., Mother of late Shri Santosh Kumar V. J., Aged about 73 Years, Residing at Cedar A Wing 1001, Godrej Woodsman Estate, Bellary Road, Hebbal, Bengaluru-560024 <div style="text-align: right; padding-right: 10px;">...PETITIONER NO. 4</div> AND: <div style="text-align: right; padding-right: 10px;">NIL</div> <div style="text-align: right; padding-right: 10px;">...RESPONDENT</div>		
PUBLIC NOTICE		
<p>Whereas, the above-named Petitioners being the wife, daughters and mother-in-law, have made application to this Court under Section 372 of the Indian Succession Act, 1925 for grant of Succession Certificate in favour of the Petitioner No. 1, i.e., wife of deceased herein, in respect of the schedule mentioned hereinbelow, the below mentioned schedule was held by late Shri Santosh Kumar Jumani, who expired on 13.11.2024.</p> <p>Interested parties are hereby called upon to appear before this Court in person or by pleader, duly instructed on 30/8/2025 at 11:00 AM to show cause against the Petitioners, failing which the Petition will be heard and declared ex parte.</p>		
SCHEDULE-I: DETAILS OF ASSETS: 1) SHARES HELD IN THE NAME OF LATE SANTOSH KUMAR V J-IN FOREIGN COMPANY.		
Sl. No.	Particulars	Value
1.	500 Shares (Stock Plan, Asset Class - Equities) in RUBRIC INC CL A (RUBRIC INC CL A (RUBRIC) having a share price of \$60.980	(Value as on June 2024 as per Dollar to INR Exchange Rate: Rs. 26,07,968/-)
2) CASH, BANK DEPOSIT PROGRAM, MONEY MARKET FUNDS -IN FOREIGN BANK ACCOUNT WITH MORGAN STANLEY:		
2.	Cash, BDPs, MMFS	\$517.65 (Value as on June 2024 as per Dollar to INR Exchange Rate: Rs. 44,277.31/-)
<p>Given under my hand and the seal of the Court this the 6/8/2025.</p>		
By Order of the Court, Senior Sheristadar Advocate for the Petitioner: ADDRESS FOR SERVICE: Harish Jayakumar, Advocate Law Chambers of Harish Jayakumar, No. 1616, 1st Floor, 1st Main, Union Bank of India, (Opp. New Mangalore Stores) 11th Cross, Malleshwaram, Bengaluru 560003		



ಆಂಥೆಮ್ ಬಯೋಸೈನ್ಸ್ ಲಿಮಿಟೆಡ್

ಸಂಖ್ಯೆ: U24233KA2006PLC039703

ನೋಂದಾಯಿತ ಕಛೇರಿ: F1 & F2, ಕೆನರಾ ಬ್ಯಾಂಕ್ ರಸ್ತೆ, ಬೆಂಗಳೂರು ನಗರ, ಕರ್ನಾಟಕ, ಭಾರತ - 560099

ಇಮೇಲ್: compliance.abi@anthembio.com | ವೆಬ್‌ಸೈಟ್: <https://www.anthembio.com/>

ಪೋಸ್ಟಲ್ ಬ್ಯಾಲೆಟ್ ಸೂಚನೆ

ಆಂಥೆಮ್ ಬಯೋಸೈನ್ಸ್ ಲಿಮಿಟೆಡ್ ("ಕಂಪನಿ" ಹೆಸರು ಇದರಲ್ಲಿ "ಪಸ್ತಕ") ಈ ಮೂಲಕ ಸೂಚನೆ ನೀಡಲಾಗಿದೆ, ವಿಭಾಗ 108 ಮತ್ತು 110 ರ ನಿಯಂತ್ರಣ ಮತ್ತು ಕಂಪನಿಗಳ ಆಯ್ಕೆ 2013 ರ ಇತರ ಅನ್ವಯಿಸುವ ನಿಯಂತ್ರಣಗಳಿಗೆ ಪ್ರತಿಬಿಂಬಿಸುವಂತೆ ("ಆಯ್ಕೆ"), ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014, ಪ್ರತಿಬಿಂಬಿಸುವಂತೆ ("ನಿರ್ವಹಣಾ ನಿಯಮಗಳು"), ಮತ್ತು ಇತರ ಸಂಬಂಧಿಸಿದ ನಿಯಮಗಳೊಂದಿಗೆ ಸಂಬಂಧಿಸಿದ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಲೈಂಗಿಕ ಅಭಿವೃದ್ಧಿ ಮತ್ತು ಬಹಿರಂಗಪಡಿಸುವಿಕೆಯ ಅಗತ್ಯಗಳು) ನಿಯಮಗಳು, 2015 ರ ನಿಯಮ 44 ("ಲೈಂಗಿಕ ರಕ್ಷಣಾ ಕಾಯಿದೆ"), ಎನ್‌ಸಿಇ, 8, 2020 ರ ಸಾಮಾನ್ಯ ಸೂಚನೆ ಸಂಖ್ಯೆ 14/2020, ಎನ್‌ಸಿಇ 13, 2020 ರ 17/2020, ಮೇ 5, 2020 ರ 20/2020, ಜೂನ್ 15, 2020 ರ 22/2020, ಸೆಪ್ಟೆಂಬರ್ 28, 2020 ರ 33/2020, ಡಿಸೆಂಬರ್ 31, 2020 ರ 39/2020, ಜೂನ್ 23, 2021 ರ 10/2021, ಡಿಸೆಂಬರ್ 8, 2021 ರ 20/2021, ಮೇ 5, 2022 ರ 03/2022, ಡಿಸೆಂಬರ್ 28, 2022 ರ 11/2022 ಮತ್ತು ಸೆಪ್ಟೆಂಬರ್ 25, 2023 ರ 09/2023 ಮತ್ತು ಸೆಪ್ಟೆಂಬರ್ 19, 2024 ರ 09/2024 ಭಾರತ ಸರ್ಕಾರದ ಇನ್‌ವೆಸ್ಟ್‌ಮೆಂಟ್ ಸಂಪನ್ಮೂಲ ಸಚಿವಾಲಯ ("MCA ಸೂಚನೆಗಳು") ಹೊರಡಿಸಿದ, ಅಕ್ಟೋಬರ್ 07, 2023 ರ ಪಸ್ತಕದ ಸಂಖ್ಯೆ SEBI/HO/CFD/CFD-PoD-2/P/CIR/2023/167 ಮತ್ತು ಅಕ್ಟೋಬರ್ 3, 2024 ರ SEBI/HO/CFD/CFD-PoD-2/P/CIR/2024/133 ದೂರದರ್ಶನದಂತೆ, ಡಿಸೆಂಬರ್ 31, 2021 ರ 10/2021, ಜೂನ್ 8, 2021 ರ 3/2022, ಮೇ 5, 2022, ಡಿಸೆಂಬರ್ 28, 2022 ರ 11/2022 ಮತ್ತು ಸೆಪ್ಟೆಂಬರ್ 25, 2023 ರ 09/2023 ಮತ್ತು ಸೆಪ್ಟೆಂಬರ್ 19, 2024 ರ 09/2024 ಮತ್ತು ಅಕ್ಟೋಬರ್ 07, 2023 ರ ಪಸ್ತಕದ ಸಂಖ್ಯೆ SEBI/HO/CFD/CFD-PoD-2/P/CIR/2023/167 ಮತ್ತು ಅಕ್ಟೋಬರ್ 3, 2024 ರ SEBI/HO/CFD/CFD-PoD-2/P/CIR/2024/133 ಮತ್ತು ಭಾರತೀಯ ಕಂಪನಿ ಕಾಯಿದೆಗಳ ಸಂಖ್ಯೆ ("SS-2") ಹೊರಡಿಸಿದ ಸಾಮಾನ್ಯ ನಿರ್ಧಾರ ಮೇಲೆ ಕಾರ್ಯಾಚರಣೆ ಮಾಡಬೇಕು ಮತ್ತು ಯಾವುದೇ ಇತರ ಅನ್ವಯಿಸುವ ಕಾನೂನು, ನಿಯಮಗಳು, ಸೂಚನೆಗಳು, ಅಧಿಸೂಚನೆಗಳು ಮತ್ತು ನಿಯಂತ್ರಣಗಳು (ಯಾವುದೇ ಅನುಮತಿಯುಳ್ಳವರು) (ಗಳು) ಅಥವಾ ಅವುಗಳ ಮರು-ಜಾರಿಗೊಳಿಸುವಿಕೆ (ಗಳು) ಸೇರಿದಂತೆ, ಕೆಳಗೆ ಸೇರಿದವುಗಳ ವಿಷಯ ವ್ಯವಹಾರಗಳು ಕಂಪನಿಯ ಪಸ್ತಕ (ಈ-ಆಫ್ ಡಿವಿಡೆಂಡ್‌ಗಳು), ಅಂತರ ಮತದಾನದ ಮೂಲಕ ("ಪೋಸ್ಟಲ್ ಬ್ಯಾಲೆಟ್") ಬಿಡುಗಡೆ ಇ-ಮತದಾನ ("ಇ-ಮತದಾನ") ಮೂಲಕ ಮಾತ್ರ ಅಂಗೀಕರಿಸಲು ಪ್ರಸ್ತಾಪಿಸಲಾಗಿದೆ.

ಕ್ರಮ ಸಂಖ್ಯೆ	ವಿವರಗಳು	ಕ್ರಮ ಸಂಖ್ಯೆ
1	ಆಂಥೆಮ್ ಉದ್ಯೋಗಿ ಪ್ಯಾಲೆಟ್ ಆಯ್ಕೆ ಯೋಜನೆ 2024 ರ ಆಯ್ಕೆಯೋಜನೆ	ವಿಶೇಷ ರೇಷನ್‌ನಲ್ಲಿ
2	ಆಂಥೆಮ್ ಉದ್ಯೋಗಿ ಪ್ಯಾಲೆಟ್ ಆಯ್ಕೆ ಯೋಜನೆ 2024 ರ ಪ್ರಯೋಜನಗಳನ್ನು ಕಂಪನಿಯ ಆಂತರ್ಯದ ಕಂಪನಿಗಳು/ಗಳ ಉದ್ಯೋಗಿಗಳಿಗೆ ದ್ವಿಪ್ರಕಟಣೆ ಆಯ್ಕೆಯೋಜನೆ	ಸಾಮಾನ್ಯ ರೇಷನ್‌ನಲ್ಲಿ
3	ಸಂಬಂಧಿಸಿದ ಪ್ರಕ್ರಿಯೆಗಳಿಗೆ ವಾಣಿಜ್ಯ ಮತ್ತು ಪ್ರಾಚಾರಿಕದ ಸಂಭಾವನೆಯನ್ನು ಅನುಮೋದಿಸಲು	

ಎಂಎಸ್ ಸೂಚನೆಗಳಿಗೆ ಅನುಸಾರವಾಗಿ, ಕಂಪನಿ/ಬಾಹ್ಯಾಂಗಗಳಿಗೆ ಇ-ಮೇಲ್ ವಿಳಾಸಗಳು ನೋಂದಾಯಿಸಲ್ಪಟ್ಟಿರುವ ಮತ್ತು ಪಸ್ತಕ ರ/ಲೈದ್ ಕೇವಲದಿಂದ ರಚಿಸಲ್ಪಟ್ಟ ಹೆಸರುಗಳು ಕಾಣಿಸಿಕೊಳ್ಳುವ ಪಸ್ತಕದ ಗೆಲುವು, ಎಲೆಕ್ಟ್ರಾನಿಕ್ ಮೇಲ್ಪತ್ರಿಕೆ, ಅಕ್ಟೋಬರ್ 13, 2025 ರಂದು ನಿರ್ದಿಷ್ಟಕೃತ ಕೇಳಿಕೆ ಮತ್ತು ಇ-ಮತದಾನದ ವಿಷಯಗಳೊಂದಿಗೆ ಪೋಸ್ಟಲ್ ಬ್ಯಾಲೆಟ್ ಸೂಚನೆಗಳ ರವಾನೆಯನ್ನು ಕಂಪನಿ ಪ್ರೋತ್ಸಾಹಿಸಲಾಗಿದೆ. ಆದ್ದರಿಂದ, 08, 2025 ("ಈ-ಆಫ್ ಡಿವಿಡೆಂಡ್"). ಪೋಸ್ಟಲ್ ಬ್ಯಾಲೆಟ್ ಸೂಚನೆಗಳಲ್ಲಿ ಸೂಚಿಸಿದ ವ್ಯವಹಾರದ ವಿಷಯಗಳ ಬಗ್ಗೆ ಪಸ್ತಕದ ಒಮ್ಮಿಗಿನ/ಲಿಮಿಟೆಡ್‌ನಿಂದ ಸಂಬಂಧಪಟ್ಟ ಬಿಡುಗಡೆ ಇ-ಪೋಲಿಟ್ ವ್ಯವಸ್ಥೆಯ ಮೂಲಕ ಮಾತ್ರ ನಡೆಯುತ್ತದೆ.

ಕಂಪನಿಯ ಈ ಕೆಳಗಿನ ಆವರಣದಲ್ಲಿ ಬಿಡುಗಡೆ ಇ-ಪೋಲಿಟ್ ಸೇಲ್ಸ್‌ಮನ್ ಒದಗಿಸಲು ಸ್ವಾಗತವಾಗಿದೆ ಮತ್ತು ಬಿಡುಗಡೆ ಡಿವಿಡೆಂಡ್‌ನ ಲಿಮಿಟೆಡ್ ಸೇರ್‌ವೆಗಳನ್ನು ಪಡೆಯಲು/ನೀಡಲು/ನೀಡಲಾಗಿದೆ:

ಬಿಡುಗಡೆ ಇ-ಪೋಲಿಟ್ ಆರಂಭ:	ಅಕ್ಟೋಬರ್ 14, 2025 ರಂದು ಬೆಳಿಗ್ಗೆ 9:00 ಗಂಟೆಗೆ
ಬಿಡುಗಡೆ ಇ-ಪೋಲಿಟ್ ಅಂತ್ಯ:	ಸೆಪ್ಟೆಂಬರ್ 12, 2025 ರಂದು ಸಂಜೆ 5:00 ಗಂಟೆಗೆ


ಮೇಲೆ ತಿಳಿಸಿದ ಆವರಣದಲ್ಲಿ, ಕಂಪನಿಯ ಪಸ್ತಕದ, ಈ-ಆಫ್ ಡಿವಿಡೆಂಡ್‌ಗಳು, ಅಂದರೆ ಪತ್ರವಾರ, ಅಕ್ಟೋಬರ್ 08, 2025 ರಂದು ಭೌತಿಕ ರೂಪದಲ್ಲಿ ಅಥವಾ ಡಿವಿಡೆಂಡ್‌ನಲ್ಲಿ ರೂಪದಲ್ಲಿ ಸೇರುತ್ತವೆ ಮತ್ತು ಸಂಪನ್ಮೂಲವನ್ನು ಹಂಚುವ ಮೂಲಕವಾಗಿ ಚಲಾಯಿಸಬಹುದು. ಈ-ಆಫ್ ಡಿವಿಡೆಂಡ್‌ಗಳು ಪಸ್ತಕದಲ್ಲಿದ್ದ ಯಾವುದೇ ವ್ಯಕ್ತಿ ಈ ಸಮಯದಲ್ಲಿಯೂ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪರಿಗಣಿಸಲಾಗಿದೆ. ಒಮ್ಮೆ ಪಸ್ತಕದ ಗೆಲುವು, ಬಿಡುಗಡೆ ಇ-ಪೋಲಿಟ್ ಪತ್ರವಾರ, ಸೆಪ್ಟೆಂಬರ್ 12, 2025 ರಂದು ಸಂಜೆ 5:00 ಗಂಟೆಗೆ ಪಸ್ತಕದ ರೂಪದಲ್ಲಿ ಬಿಡುಗಡೆ ಇ-ಪೋಲಿಟ್ ಆಯ್ಕೆ ಮತ್ತು ಬಿಡುಗಡೆ ಆಯ್ಕೆ ಡಿವಿಡೆಂಡ್‌ಗಳನ್ನು ಉದ್ದೇಶಿಸಲ್ಪಟ್ಟ ಮತ್ತು ಪಸ್ತಕದ ಮೇಲೆ ಡಿವಿಡೆಂಡ್ ಮತ್ತು ಸಮಯವನ್ನು ಮೀರಿ ದಿವ್ಯ ಸ್ವಾಧೀನವಾಗಿ ಚಲಾಯಿಸಬಹುದು. ಆಯ್ಕೆಯೋಜನೆಗಳಲ್ಲಿ ಪಸ್ತಕದ ಗೆಲುವು(ಗಳು) ಮೇಲೆ ಮತ ಚಲಾಯಿಸಿದ ನಂತರ, ಪಸ್ತಕದ ಗೆಲುವು ಉತ್ತರ ರದ್ದತಿಯಾದ ಅನುಮತಿಯನ್ನು ಪಡೆಯುತ್ತದೆ, ಪಸ್ತಕದ ಮತದಾನದ ಕಾರಣಗಳಿಂದ ಈ-ಆಫ್ ಡಿವಿಡೆಂಡ್‌ಗಳು ಕಂಪನಿಯ ಆಯ್ಕೆ ಕೆಲವು ಅನುಮತಿಯನ್ನು ಪಡೆಯುವಂತೆ ಆಯ್ಕೆಯೋಜನೆಯಲ್ಲಿರುತ್ತದೆ. ಪೋಸ್ಟಲ್ ಬ್ಯಾಲೆಟ್ ಆಯ್ಕೆಯೋಜನೆ ಉದ್ದೇಶಿಸಿದ ಬಿಡುಗಡೆ ಇ-ಪೋಲಿಟ್ ಮೂಲಕ ಮಾತ್ರ ಚಲಾಯಿಸಲು ಟ್ರಸ್ಟ್‌ಗಳು ಮತ್ತು ಸಂಪನ್ಮೂಲಗಳ ವಿವರವಿಲ್ಲದ ಕಾರ್ಯ ವಿಭಾಗವನ್ನು ಅನುಮೋದಿಸಲು ಪಸ್ತಕದ ಗೆಲುವು ನಿರ್ದಿಷ್ಟಕೃತವಾಗಿದೆ.

ಪೋಸ್ಟಲ್ ಬ್ಯಾಲೆಟ್ ಸೂಚನೆಗಳ ಪ್ರಕಿಯು ಕಂಪನಿಯ ವೆಬ್‌ಸೈಟ್ <https://www.anthembio.com/investor.html> BSE ಲಿಮಿಟೆಡ್ ಮಾರ್ಕೆಟ್ www.bseindia.com ಮತ್ತು NDSL www.evoting.ndsl.com ಮೇಲೆ ಸ್ಥಳೀಕರಿಸಲ್ಪಟ್ಟಿದೆ.

ಮತದಾರರು CS ವಲಯದ NSE ಕಂಪನಿಯ ನಿಯಮದ ಅಥವಾ ಅವರನ್ನು ವಿವರಿಸಲಾಗಿದೆ, CS ಡೈರೆಕ್ಟರ್ ಫೋನ್, MIs ಸೆವಲುಕಾರರು. BMP Co. LLP, ಪ್ಯಾಕೇಜ್‌ಗಳಿಗೆ ಕಂಪನಿ ಕಾರ್ಯಾಚರಣೆಗಳು, ಅಂತರ ಮಾತನಾಡುವ ಪ್ರಕ್ರಿಯೆಯನ್ನು ಸ್ವಾಯತ್ತವಾಗಿ ಮತ್ತು ಪೋಸ್ಟಲ್ ಬಿಡುಗಡೆ ಬಿಡುಗಡೆ ಇ-ಪೋಲಿಟ್ ಮೂಲಕ ಪರಿಶೀಲಿಸಲು ಸೂಚಿಸಲ್ಪಟ್ಟಿದೆ. ಈ ಪೋಸ್ಟಲ್ ಬ್ಯಾಲೆಟ್ ಗೆಲುವು ಸ್ಥಳೀಕರಿಸಲ್ಪಟ್ಟಿದೆ ಆಗಿ ಕಾರ್ಯ ನಿರ್ವಹಿಸಲು ಸೂಚಿಸಲ್ಪಟ್ಟಿದೆ ಮತ್ತು ಪೋಸ್ಟಲ್ ಬಿಡುಗಡೆ ಬಿಡುಗಡೆ ಇ-ಪೋಲಿಟ್ ಮೂಲಕವಾಗಿ ಮಾಡಬೇಕು.

ಪೋಸ್ಟಲ್ ಬ್ಯಾಲೆಟ್ ಸೂಚನೆಗಳ ಆಯ್ಕೆ ಕೆಲವು ರೂಪದಲ್ಲಿರುತ್ತದೆ ಪಸ್ತಕದ, ದೂರದರ್ಶನ ವೆಬ್‌ಸೈಟ್ www.evoting.ndsl.com ರ ಗೆಲುವು ಅಡಿಯಲ್ಲಿ ನಿರ್ದಿಷ್ಟಕೃತವಾಗಿ ಕೆಲವು ಮತದಾರರು ಅಥವಾ ವಿದೇಶೀಯರು: compliance.abi@anthembio.com ಪೋಸ್ಟಲ್ ಬ್ಯಾಲೆಟ್ ಫಲಿತಾಂಶವನ್ನು ಸಮಯವಾರ, ಸೆಪ್ಟೆಂಬರ್ 15, 2025 ರಂದು ಅಥವಾ ಮೇಲಿನ ಪ್ಯಾಲೆಟ್ ವೆಬ್‌ಸೈಟ್ www.evoting.ndsl.com ಮೇಲೆ ಸ್ಥಳೀಕರಿಸಲ್ಪಟ್ಟಿದೆ ಮತ್ತು ಪ್ರಪಂಚದಾದ್ಯಂತದ ಪಸ್ತಕದ ಸೂಚನೆಗಳನ್ನು ಪರಿಶೀಲಿಸಲು/ನೀಡಲು/ನೀಡಲಾಗಿದೆ ಕಂಪನಿಯ ಮಾರ್ಕೆಟ್‌ನಲ್ಲಿರುವ NDSL ಸೆವಲ್ಸ್ evoting@ndsl.com ಮೇಲೆ ಸ್ಥಳೀಕರಿಸಲ್ಪಟ್ಟಿದೆ.

ಬಿಡುಗಡೆ ಇ-ಪೋಲಿಟ್ ಸಂಬಂಧಿಸಿದ ಯಾವುದೇ ಪ್ರಶ್ನೆಗಳು/ಕಂಪನಿಯವರಿಗೆ ಇದ್ದಲ್ಲಿ, ನಿಮ್ಮ ಹೆಸರುಗಳನ್ನು ಪತ್ರಗಳ ಮೇಲೆ ("FAQs") ಮತ್ತು ಹೆಸರುಗಳನ್ನು ಇ-ಮತದಾನದ ಉಳಿಕೆಗಳನ್ನು



ANTHEM BIOSCIENCES LIMITED

CIN: U24233KA2006PLC039703

Regd Office: No.49, F1 & F2, Canara Bank Road, Bommasandra Industrial Area, Phase I, Bommasandra, Bengaluru - 560 099

Tel: +91 080 6672 4000 | **Email:** investors.abl@anthembio.com | **Website:** www.anthembio.com

EXTRACT OF THE UNAUDITED FINANCIAL RESULTS FOR THE QUARTER ENDED JUNE 30, 2025

(Amt in INR Mn)

Particulars	Consolidated Financial Results			
	Quarter ended		Year ended	
	June 30, 2025	June 30, 2024	March 31, 2025	March 31, 2024
Total Income from operations	5,402.09	3,385.94	18,445.53	14,193.70
Net profit for the period (Attributable to owners of the company) (before tax, exceptional and/or extraordinary items)	1,862.48	1,179.76	6,568.68	4,773.18
Net profit for the period before tax (Attributable to owners of the company) (after exceptional and/or extraordinary items)	1,862.48	1,179.76	6,568.68	4,773.18
Net profit for the period after tax (after exceptional and/or extraordinary items)	1,357.91	823.79	4,512.59	3,673.10
Total comprehensive income for the period [comprising profit for the period (after tax) and Other Comprehensive Income (after tax)]	1,373.18	821.91	4,508.63	3,670.62
Equity share capital	1,123.22	1,118.15	1,118.15	1,118.15
Other Equity (excluding revaluation reserve) as at June 30, 2025	24,657.77	18,950.30	22,980.48	18,128.39
Earnings per share (nominal value of share Rs.2) (Not annualised)				
Basic (Rs):	2.43	1.47	8.07	6.47
Diluted (Rs):	2.42	1.47	8.04	6.47

Particulars	Standalone Financial Results			
	Quarter ended		Year ended	
	June 30, 2025	June 30, 2024	March 31, 2024	March 31, 2024
Total Income from operations	5,380.11	3,385.39	18,406.49	14,175.39
Net profit for the period (Attributable to owners of the company) (before tax, exceptional and/or extraordinary items)	1,989.38	1,217.06	7,114.23	4,847.73
Net profit for the period before tax (Attributable to owners of the company) (after exceptional and/or extraordinary items)	1,989.38	1,217.06	7,114.23	4,847.73
Net profit for the period after tax (after exceptional and/or extraordinary items)	1,483.40	853.36	5,061.88	3,747.81
Total comprehensive income for the period [comprising profit for the period (after tax) and Other Comprehensive Income (after tax)]	1,498.43	851.47	5,057.91	3,745.33
Equity share capital	1,123.22	1,118.15	1,118.15	1,118.15
Other Equity (excluding revaluation reserve) as at June 30, 2025	25,416.35	19,064.07	23,613.97	18,212.59
Earnings per share (nominal value of share Rs.2) (Not annualised)				
Basic (Rs):	2.65	1.53	9.05	6.61
Diluted (Rs):	2.64	1.53	9.01	6.61

DENTA WATER AND INFRA SOLUTIONS LIMITED

CIN: U70109KA2016PLC09786

Regd. Off.: # 40, 3rd Floor, Sri Lakshminarayana Mansion, South End Road, Basavanagudi Bangalore,
South Bangalore- 560 004 Karnataka, India, Email: cs@denta.co.in, Web: www.denta.co.in

STATEMENT OF UNAUDITED CONSOLIDATED FINANCIAL RESULTS FOR THE QUARTER ENDED JUNE 30, 2025

Sl. No	Particulars	(Rs. In Millions, unless otherwise stated)			
		Quarter Ended		Year Ended	
		June 30 2025	March 31 2025	June 30 2024	March 31 2025
		(Unaudited)	(Unaudited)	(Unaudited)	(Audited)
1	Total Income from Operations (including other income)	698.14	572.18	500.6	2,080.30
2	Net Profit / (Loss) for the period (before Tax, Exceptional and/or Extraordinary items)	247.9	192.47	180.32	715.56
3	Net Profit / (Loss) for the period before Tax (after Exceptional and/or Extraordinary items)	247.9	192.47	180.32	715.56
4	Net Profit / (Loss) for the period after Tax (after Exceptional and/or Extraordinary items)	185.5	137.2	131.5	528.85
5	Total Comprehensive Income for the period [Comprising Profit for the period (after tax) and Other Comprehensive Income(after tax)]	185.46	137.19	131.47	528.65
6	Equity Share Capital	267	267	192	267
7	Earnings Per Equity Share				
a) Basic		6.95	6.7	6.85	25.83
b) Diluted		6.95	6.7	6.85	25.83

Key highlights of standalone financial results is as follows:

Sl. No	Particulars	(Rs. In Millions, unless otherwise stated)			
		Quarter Ended		Year Ended	
		June 30 2025	March 31 2025	June 30 2024	March 31 2025
		(Unaudited)	(Unaudited)	(Unaudited)	(Audited)
1	Total Income from Operations (including other income)	698.14	572.18	500.60	2080.30
2	Net Profit / (Loss) for the period (before Tax, Exceptional and/or Extraordinary items)	247.90	192.47	180.32	715.63
3	Net Profit / (Loss) for the period before Tax (after Exceptional and/or Extraordinary items)	247.90	192.47	180.32	715.63
4	Net Profit / (Loss) for the period after Tax (after Exceptional and/or Extraordinary items)	185.50	137.23	131.50	528.93
5	Total Comprehensive Income for the period [Comprising Profit / (Loss) for the year (after tax) and Other Comprehensive Income(after tax)]	185.46	137.21	131.47	528.72

Notes:-

- The above unaudited standalone financial results of the Company approved by the Board of Directors at their meetings held on Tuesday, August 12, 2025.
- The above is an extract of the detailed format of the standalone and consolidated financial results for the quarter ended June 30, 2025 filed with the stock exchange(s) under Regulation 33 of the Securities and Exchange Board of India (Listing Obligations and Disclosure Requirements) Regulations, 2015, as amended. The full format of the standalone and consolidated financial results for the quarter ended June 30, 2025 is available for investors at (<https://www.nseindia.com/>) (<https://www.bseindia.com/>) and the companies website (<https://www.denta.co.in/>)
- In compliance with Regulation 47 of the Listing Regulations, we hereby notify that the same can also be accessed by scanning the following Quick Response (QR) Code:

For and on behalf of the Board of Directors of
Denta Water And Infra Solutions Limited
Sd/-
Manish J Shetty
Managing Director

Date: August 12, 2025
Place: Bangalore, Karnataka

CONCEPT